

ದೃಷ್ಟಿಕೋನ

ನಮ್ಮ ವ್ಯಕ್ತಿತ್ವದ ವಿಕಾಸಕ್ಕಾಗಿ ನಾವು ಬೆಳೆಸಿಕೊಳ್ಳಬಹುದಾದ ಕೆಲವು ದೃಷ್ಟಿಕೋನಗಳನ್ನು ಮುಂದಿನ ಸಂಚಿಕೆಯಲ್ಲಿ ಸೂಚಿಸಲಾಗುವುದು. ಸಮಸ್ಯೆಗಳಿಲ್ಲದ ಜೀವನವಿಲ್ಲ. ಅವುಗಳಿಂದ ಓಡಿ ಹೋಗದೆ ಅವುಗಳನ್ನು ಎದುರಿಸಿ ಹೋರಾಡಬೇಕು. ಇದು ವ್ಯಕ್ತಿ ಸಮಾಜ. ದೇಶ, ಪ್ರಪಂಚ - ಎಲ್ಲದರ ಬಗ್ಗೆಯೂ ನಿಜ. ನಮ್ಮ ಯಶಸ್ಸಿಗೆ ನಾವು ಎಷ್ಟು ಕಾರಣರೋ ನಮ್ಮ ತಪ್ಪುಗಳಿಗೂ ನಾವು ಅಷ್ಟೇ ಕಾರಣರು. ನಮ್ಮ ದೋಷಗಳಿಗೆ ಕಾರಣವನ್ನು ಇತರರಲ್ಲಿ

ಹುಡುಕುವ ಮೂರ್ಖ ಪ್ರಯತ್ನವನ್ನು ಮಾಡದೆ ನಮ್ಮಲ್ಲಿಯೇ ಹುಡುಕಲು ಯತ್ನಿಸಿದರೆ ನಾವು ವ್ಯಕ್ತಿತ್ವವಿಕಾಸದ ಪಥದಲ್ಲಿ ಒಂದು ದಿಟ್ಟ ಹೆಜ್ಜೆಯನ್ನಿಟ್ಟಂತೆ. ನಮ್ಮ ಕೆಲಸ-ಕಾರ್ಯಗಳ, ಅದರ ಆಗುಹೋಗುಗಳ, ಅದರ ಪರಿಣಾಮಗಳ ಜವಾಬ್ದಾರಿಯನ್ನು ನಾವೇ ತೆಗೆದುಕೊಳ್ಳಬೇಕು. ಆಗ ಸಿಗುವ ಯಶಸ್ಸು, ನಮ್ಮ ಯೋಗ್ಯತೆಯ ಅರಿವು ಮೂಡಿಸಿ, ನಮ್ಮಲ್ಲಿ ಆತ್ಮವಿಶ್ವಾಸವನ್ನು ತುಂಬುವುದು. ಆತ್ಮವಿಶ್ವಾಸದ ಆಧಾರ ಯೋಗ್ಯತೆ, ಪರಿಣತಿ.
(ಮುಂದುವರೆಯುವುದು)

ಕೇಳಿ ತಿಳಿಯಿರಿ

ಈ ಹೊಸ ಅಂಕದಲ್ಲಿ ಆಧ್ಯಾತ್ಮಿಕ ಪ್ರಶ್ನೆಗಳಿಗೆ ಉತ್ತರ ನೀಡಲಾಗುವುದು. ಹಿರಿಯ ಸಾಧುಗಳು ಉತ್ತರ ನೀಡುವರು. ಓದುಗರು ತಮ್ಮ ಆಧ್ಯಾತ್ಮಿಕ ಜೀವನಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಸ್ಪಷ್ಟವಾಗಿ, ಕೆಲವೇ ವಾಕ್ಯಗಳಲ್ಲಿ ನಮ್ಮ ವಿಳಾಸಕ್ಕೆ ಬರೆದು ಕಳುಹಿಸಬಹುದು. ಈ ಬಾರಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಸಮಂಜಸವಾದ ಉತ್ತರಗಳನ್ನು ಅಕ್ಕರೆ-ಆಸಕ್ತಿಯಿಂದ ಬರೆದಿರುವ ಶ್ರೀಮತೆ ಶಾರದಾದೇವಿಯವರ ಶಿಷ್ಯರಾಗಿದ್ದ ಪೂಜ್ಯ ಸ್ವಾಮಿ ಪ್ರೇಮೇಶಾನಂದರ (೧೮೮೪-೧೯೬೧) ಬಂಗಾಳಿ ಹಾಗೂ ಆಂಗ್ಲ ಭಾಷೆಯಲ್ಲಿ ಪ್ರಕಟವಾಗಿರುವ *Go Forward* ಗ್ರಂಥವನ್ನು ಆಧರಿಸಿ ಕನ್ನಡದ ರೂಪಾಂತರವನ್ನು ನಮ್ಮ ಓದುಗರಿಗೆ ನೀಡುತ್ತಿದ್ದೇವೆ.

○ ನಮ್ಮ ಜೀವನವನ್ನು ಸಾರ್ಥಕಗೊಳಿಸಿಕೊಳ್ಳುವುದು ಹೇಗೆ?

└ ನಿನಗೊಂದು ಉದಾಹರಣೆಯ ಮೂಲಕ ತಿಳಿಸುತ್ತೇನೆ. ಒಂದು ಒಳ್ಳೆಯ ಮರದ ಕೊರಡನ್ನು ಮಾರುಕಟ್ಟೆಗೆ ಕೊಂಡೊಯ್ದಾಗ ಅದಕ್ಕೆ ವಿಶೇಷ ಬೇಡಿಕೆಯಾಗಲಿ, ಬೆಲೆಯಾಗಲಿ ಇರಲಾರದು. ಅದೇ ಕೊರಡನ್ನು ಕೊರೆದು ಹಲವಾರು ಸುಂದರ ವಸ್ತುಗಳನ್ನೋ, ಮೂರ್ತಿಗಳನ್ನೋ ತಯಾರಿಸಿದಾಗ ಅದರ ಬೆಲೆ ಅಧಿಕವಾಗುತ್ತದೆ. ನಮ್ಮ ಜೀವನವೂ ಅಂತೆಯೇ. ಮೌಲ್ಯಗಳನ್ನು ರೂಢಿಸಿಕೊಂಡಾಗ ಜೀವನ ಅಮೂಲ್ಯವಾಗುತ್ತದೆ. ನಮ್ಮ ಜೀವನವೀಣೆಯನ್ನು ಉತ್ತಮವಾದ ತಾರಸ್ವರದಲ್ಲೇ ಶ್ರುತಿಮಾಡಿ ಇಡಬೇಕು. ಆಗ ಅದರಿಂದ ಹೊರಡುವ ಇಂಪು ಅಧಿಕ. ಇದು ನಿನ್ನ ಮುಂದಿರುವ ನಿಜವಾದ ಕೆಲಸ.

ನಮ್ಮ ದೇಶದ ಪರಿಸ್ಥಿತಿ ಶೋಚನೀಯವಾಗಿದೆ. ನಮ್ಮ ಜನತೆಯಲ್ಲಿ ಎಷ್ಟೊಂದು ಸಾಮರ್ಥ್ಯವಿದೆ, ಕೌಶಲವಿದೆ, ಪ್ರತಿಭೆಯಿದೆ. ಆದರೆ ಇವೆಲ್ಲವೂ ನೋಡನೋಡುತ್ತಿರುವಂತೆಯೇ ವ್ಯರ್ಥವಾಗುತ್ತಿರುವುದನ್ನು ಕಂಡು ಆತಂಕವಾಗುತ್ತಿದೆ. ನಮ್ಮ ದೇಶದ ಯುವಕ-ಯುವತಿಯರಲ್ಲಿ ಎಂದು ಎಚ್ಚಿತ್ತುಕೊಳ್ಳುವರೊ ಎಂಬ ಚಿಂತೆ ಕಾಡುತ್ತಿದೆ.

ಜೀವನವು ಅತ್ಯಂತ ಅಮೂಲ್ಯವಾದುದು. ಅದು ಒಂದಿನಿತೂ ವ್ಯರ್ಥವಾಗದಂತೆ ಜಾಗೃತೆಯಿಂದಿರಬೇಕು. ಇದನ್ನು ಎಷ್ಟು ಬೇಗ ಅರಿಯುವೆಯೋ ಅಷ್ಟೂ ಸಫಲನಾಗುವೆ.

ನಿನ್ನ ಶರೀರವು ಆರೋಗ್ಯವಾಗಿದ್ದು ಎಲ್ಲ ಕೆಲಸಗಳನ್ನೂ ಮಾಡಲು ಸಹಾಯಕವಾಗುವಂತೆ ಅದನ್ನು ವ್ಯಾಯಾಮದಿಂದ ತರಬೇತುಗೊಳಿಸು. ನಮ್ಮ ರಾಷ್ಟ್ರದ ಜನತೆಯ ದೊಡ್ಡ ಕೊರತೆಯೇ ಅನಾರೋಗ್ಯ. ಆದರೆ ಕೇವಲ ಮಾಂಸಖಂಡಗಳನ್ನು

ಬೆಳೆಸುವುದರ ಮೂಲಕ ಶರೀರ ದೃಢವಾಗುವುದಿಲ್ಲ. ಒಳ್ಳೆಯ ಆರೋಗ್ಯವಂತರೂ ಕೂಡ ಸೋಮಾರಿಗಳಾಗಿರಬಹುದಲ್ಲ! ಆದ್ದರಿಂದ ಚುರುಕಾಗಿದ್ದು ದೇಹದ ಎಲ್ಲ ಅಂಗಗಳಿಗೂ ವ್ಯಾಯಾಮವನ್ನು ನೀಡುತ್ತ ಎಲ್ಲ ರೀತಿಯ ಕೆಲಸ ಕಾರ್ಯಗಳಲ್ಲಿ ಆಸಕ್ತಿಯಿಂದ ದುಡಿಯುವುದನ್ನು ಅಭ್ಯಾಸ ಮಾಡು. ಶ್ರೀರಾಮಕೃಷ್ಣ ಪರಮಹಂಸರು ಹಾಗೂ ಶ್ರೀಮತೆ ಶಾರದಾದೇವಿ ದೈವೋನ್ನತ್ತ ರಾಗಿದ್ದರೂ ಎಷ್ಟೊಂದು ಕೆಲಸವನ್ನು ಮಾಡುತ್ತಿದ್ದರು! ಅವರ ಜೀವನದಿಂದ ಕಲಿಯುವುದು ನಮ್ಮ ಕರ್ತವ್ಯ.

○ ಪ್ರಾಣಶಕ್ತಿಯನ್ನು ನಿಯಂತ್ರಿಸುವ ಸುಲಭೋಪಾಯ ಯಾವುದು?

┐ ತಮ್ಮ ಶರೀರದಲ್ಲಿರುವ ಪ್ರಾಣಶಕ್ತಿಯನ್ನು ಜಾಗೃತಗೊಳಿಸಲು ಕೆಲವು ಸಾಧಕರು ಹಠಯೋಗವನ್ನು ಅಭ್ಯಾಸ ಮಾಡುತ್ತಿದ್ದರು. ಆದರೆ ಸ್ವಾಮಿ ವಿವೇಕಾನಂದರು ಆ ಪ್ರಾಣಶಕ್ತಿಯ ನಿಯಂತ್ರಣವನ್ನು ಕೆಲಸದ ಮೂಲಕವೂ ಸಾಧಿಸಬಹುದು ಎಂದು ನಮಗೆ ಈಗ ಹೊಸ ಸಹಜ ಮಾರ್ಗವೊಂದನ್ನು ತೋರಿಸಿಕೊಟ್ಟಿದ್ದಾರೆ. ಇದನ್ನು ಸರಿಯಾಗಿ ಅರ್ಥ ಮಾಡಿಕೊಂಡು ಕೆಲಸಗಳಲ್ಲಿ ತೊಡಗಬೇಕು, ಇಲ್ಲದಿದ್ದರೆ ಅದರಲ್ಲಿ ಪರಿಪೂರ್ಣತೆ ಸಾಧ್ಯವಿಲ್ಲ. ಸ್ವಾಮಿ ವಿವೇಕಾನಂದರ 'ರಾಜಯೋಗ' ದಲ್ಲಿ 'ಆಧ್ಯಾತ್ಮಿಕ ಪ್ರಾಣ' ದ ವರ್ಣನೆಯಿದೆ. ನೀನು ಅದನ್ನು ಓದಲೇಬೇಕು.

ಪ್ರಾಣಶಕ್ತಿಯ ಸ್ಥಿತಿಗತಿಗಳನ್ನು ಅರಿಯಲು ಪ್ರಾರ್ಥನೆ, ಏಕಾಗ್ರತೆ, ಧ್ಯಾನಗಳನ್ನು ಸ್ವಲ್ಪಮಟ್ಟಿಗಾದರೂ ಮಾಡಬೇಕು. ಅದಕ್ಕಾಗಿ ಸಮಯವನ್ನು ಮೀಸಲಿಡಬೇಕು.

ಶರೀರದಲ್ಲಿ ಇರುವ ಪ್ರಾಣವನ್ನು ಜಾಗೃತಗೊಳಿಸಿಕೊಂಡ ನಂತರ ಏಕಾಗ್ರತೆ ಹಾಗೂ ವಿವೇಕದ ಸಹಾಯದಿಂದ ಮನಸ್ಸನ್ನು

ನಿಯಂತ್ರಿಸುವ ಪ್ರಾಣಶಕ್ತಿಯನ್ನು ಜಾಗೃತಗೊಳಿಸಿಕೊಳ್ಳಬೇಕು. ಅಧ್ಯಯನದ ಮೂಲಕ ಲೌಕಿಕ ವಿದ್ಯೆಯನ್ನು ಪಡೆದು ಬುದ್ಧಿಯನ್ನು ಹರಿತಗೊಳಿಸಿಕೊಳ್ಳಬೇಕು. ಈಗ ನಿನ್ನ ಆದ್ಯ ಕರ್ತವ್ಯವೇ ಇದು—ದೇಹ ಮತ್ತು ಮನಸ್ಸುಗಳ ಪ್ರಾಣಶಕ್ತಿಯನ್ನು ಜಾಗೃತಗೊಳಿಸಿ, ಉತ್ತಮ ವ್ಯಕ್ತಿಯಾಗುವುದು. ರಾಮಕೃಷ್ಣ-ವಿವೇಕಾನಂದ ಸಾಹಿತ್ಯವನ್ನು ಅಧ್ಯಯನ ಮಾಡುತ್ತ, ಧ್ಯಾನ ಮಾಡುವ ಮೂಲಕ ಇದು ಸುಲಭಸಾಧ್ಯವಾಗುವುದು. ಆಧ್ಯಾತ್ಮಿಕ ಪ್ರಾಣಶಕ್ತಿಯ ಬಗ್ಗೆ ತಿಳಿಯಲು ಆಗ ನಿನಗೇ ಸಾಮರ್ಥ್ಯ ಬರುವುದು.

○ ನಾಲ್ಕು ಯೋಗಗಳು ಯಾವುವು? ಯೋಗ ಸಮನ್ವಯ ಎಂದರೇನು?

□ ಸ್ವಾಮಿ ವಿವೇಕಾನಂದರು ಯೋಗಗಳ ಸಮನ್ವಯದ ಕುರಿತು ಹೇಳಿದ್ದಾರೆ. ಶ್ರೀರಾಮಕೃಷ್ಣರ ಜೀವನದಲ್ಲಿ ಇದನ್ನು ಕಂಡು ಇದೇ ಸಮರ್ಪಕವಾದ ಸಾಧನೆಯೆಂದು ಅವರು ತೀರ್ಮಾನಿಸಿದರು. ಜ್ಞಾನ, ಕರ್ಮ, ಭಕ್ತಿ ಮತ್ತು ರಾಜಯೋಗಗಳು ಎಂದು ನಾಲ್ಕು ವಿಧ. ಇವುಗಳ ಬಗ್ಗೆ ಸ್ವಲ್ಪ ವಿವರಣೆ ಅಗತ್ಯ.

1. **ಜ್ಞಾನ** : ವಿಚಾರ ಹಾಗೂ ವೈರಾಗ್ಯಗಳಿಂದ, ಶುದ್ಧವಾದ ಹಾಗೂ ತೀಕ್ಷ್ಣವಾದ ಬುದ್ಧಿಯಿಂದ ಸತ್ಯವನ್ನು ಕುರಿತ ಅನ್ವೇಷಣೆ. ಎಲ್ಲ ಸಂಸ್ಕಾರಗಳಿಂದ ಬುದ್ಧಿಯನ್ನು ಮುಕ್ತಗೊಳಿಸಿ ನಿಜಸ್ವರೂಪವನ್ನು ಅರಿಯುವುದು.
2. **ಭಕ್ತಿ** : ಸತ್ಯವನ್ನು ಆತ್ಮಂತವಾಗಿ ಪ್ರೀತಿಸುವುದು; ದೇವರನ್ನು ಪ್ರೀತಿಸುವುದು. ಸತ್ಯದ ಮೂರ್ತರೂಪವೇ ದೇವರು. ಒಂದು ವಸ್ತುವಿನ ಬಗ್ಗೆ ನಮ್ಮಲ್ಲಿ ನಿಜವಾದ ಪ್ರೀತಿಯಿಲ್ಲದಿದ್ದರೆ ಅದನ್ನು ಪಡೆಯಬೇಕು ಎಂಬ ಹಂಬಲವೂ ನಮ್ಮಲ್ಲಿ ಇರುವುದಿಲ್ಲ.
3. **ಯೋಗ** : ಸತ್ಯವನ್ನು ಗ್ರಹಿಸಲು ನಾವು ಮನಸ್ಸಿಗೆ ನೀಡುವ ತರಬೇತಿಯೇ ಯೋಗ. ಈ ತರಬೇತಿಯ ಮುಖ್ಯ ಅಂಶ ಧ್ಯಾನ. ಧ್ಯಾನದ ಉದ್ದೇಶ ಏಕಾಗ್ರತೆಯಿಂದ ಸತ್ಯದ ಅರಿವನ್ನು ಸಾಧಿಸುವುದು ಹಾಗೂ ಭಗವಂತನೊಬ್ಬನೇ ನಿತ್ಯ ಎಂಬ ಸಂಪೂರ್ಣ ವಿಶ್ವಾಸವನ್ನು ಹೊಂದಿರುವುದು.
4. **ಕರ್ಮ** : ದೇಹ ಮನಸ್ಸುಗಳಿರುವ ತನಕ ಪೂರ್ವಸಂಸ್ಕಾರಗಳಿಗೆ ಅನುಗುಣವಾಗಿ ಕೆಲಸಗಳನ್ನು ಮಾಡುತ್ತಿರಲೇಬೇಕು. ಜ್ಞಾನವನ್ನು ಪಡೆಯಲು ಸಾಧನವಾಗುವ ಕೆಲಸಗಳನ್ನೇ ಮಾಡಬಹುದು. ಕೆಲಸಗಳನ್ನು ಮಾಡುವಾಗ ಆ ಸತ್ಯದ ಅರಿವಿನೊಂದಿಗೆ ಎಲ್ಲವನ್ನೂ ಮಾಡಬೇಕು. ಸತ್ಯದ ಬಗ್ಗೆ ಪ್ರೀತಿಯನ್ನು ಬೆಳೆಸಿಕೊಳ್ಳಬೇಕು. ಜ್ಞಾನ, ಭಕ್ತಿ, ಯೋಗಗಳ ನಿಜವಾದ ಪರೀಕ್ಷೆಯಾಗುವುದು ಕರ್ಮಕ್ಷೇತ್ರದಲ್ಲಿ.

ತಿಳಿವಳಿಕೆ ಶುದ್ಧವಾದಂತೆ (ಜ್ಞಾನಯೋಗ) ಅದರಲ್ಲೇ ಹೆಚ್ಚು ಹೆಚ್ಚು ಆಸಕ್ತಿಯುಂಟಾಗುತ್ತದೆ (ಭಕ್ತಿಯೋಗ). ಈ ಆಸಕ್ತಿ ಅಧಿಕವಾದಂತೆ ಮನಸ್ಸು ಅಧಿಕಾಧಿಕವಾಗಿ ಏಕಾಗ್ರತೆಯನ್ನು ಹೊಂದು

ತ್ತದೆ (ರಾಜಯೋಗ). ಆಗ ನಮ್ಮ ಎಲ್ಲ ದೈನಂದಿನ ಚಟುವಟಿಕೆಗಳಲ್ಲೂ ಆತ್ಮನ ಪರಿಶುದ್ಧತೆ ವ್ಯಕ್ತವಾಗುತ್ತಾ ಬರುವುದು (ಕರ್ಮಯೋಗ). ಇದು 'ರಾಮಕೃಷ್ಣರ ಅಚ್ಚು'—ನಮ್ಮ ಆಧ್ಯಾತ್ಮಿಕ ಸಾಧನೆಯ ಮೂಲಮಂತ್ರ. ಇದನ್ನು ಸರಿಯಾಗಿ ಅರ್ಥಮಾಡಿ ಕೊಂಡಾಗ ಜೀವನದ ಎಲ್ಲ ಅಂಗಗಳ, ಆಯಾಮಗಳ ಆಧ್ಯಾತ್ಮಿಕ ಕರಣವಾಗಿ ಮನಸ್ಸಿನ ಸಂಶಯಗಳೆಲ್ಲ ದೂರವಾಗುವುವು.

ದೇವರಲ್ಲಿ ನಂಬಿಕೆಯಿಲ್ಲದಿದ್ದರೂ ಈ ಮಾರ್ಗದಲ್ಲಿ ಮುಂದುವರಿದರೆ ಮಾನವನ ಕುಶಲತೆ ಎಷ್ಟು ವರ್ಧಿಸುವುದು! ಉದಾಹರಣೆಗೆ ಒಬ್ಬ ವ್ಯಾಪಾರಿ ಬುದ್ಧಿವಂತನಾಗಿದ್ದು (ಜ್ಞಾನಯೋಗ). ತನ್ನ ಕೆಲಸದಲ್ಲಿ ಶ್ರದ್ಧೆ, ಪ್ರೀತಿಯಿಟ್ಟರೆ (ಭಕ್ತಿಯೋಗ), ಏಕಾಗ್ರತೆಯಿಂದ ಕೆಲಸದಲ್ಲಿ ಮಗ್ನನಾದರೆ (ರಾಜಯೋಗ), ದೇಹ ಮನಸ್ಸುಗಳ ಸಮರಸದಿಂದ ನೈತಿಕ ನಿಯಮಾನುಸಾರ ಕೆಲಸವನ್ನು ಮಾಡುತ್ತಿದ್ದರೆ (ಕರ್ಮಯೋಗ), ಅವನ ವ್ಯಾಪಾರ ಸುಧಾರಿಸುವುದು ನಿಶ್ಚಿತ. ಎಲ್ಲ ಕ್ಷೇತ್ರಗಳಿಗೂ ಅನ್ವಯಿಸುವ ಯಶಸ್ಸಿನ ಸೂತ್ರ ಇದು. ಇಂಥ ವ್ಯಕ್ತಿಗಳು ಎಲ್ಲೆಡೆ ಇದ್ದರೂ, ಏನೇ ಮಾಡಿದರೂ, ಎಲ್ಲವನ್ನೂ ಪರಿಣತಿಯೊಂದಿಗೆ ಮಾಡುತ್ತಾರೆ.

ಇದರಿಂದ ಆಗುವ ಮತ್ತೊಂದು ಪ್ರಯೋಜನ ಅಸೂಯೆ, ದ್ವೇಷ, ಅತಿಆಸೆಯಂತಹ ಕೀಳು ಪ್ರವೃತ್ತಿಗಳನ್ನು ಅತಿಕ್ರಮಿಸಬಹುದು. ಈ ಪ್ರವೃತ್ತಿಗಳ ನಾಶವೇ ಯೋಗದ ಉದ್ದೇಶ. ಇದಾಗದೆ ನಿಜವಾದ ಜ್ಞಾನ ನಮಗೆ ದೊರೆಯುವುದಿಲ್ಲ.

○ ನಮ್ಮ ದೇಶದಲ್ಲಿ ಮೌಲ್ಯಾಧಾರಿತವಾದ ಸಾಮಾಜಿಕ ಪುನಶ್ಚೇತನ ಸಾಧ್ಯವೇ ?

□ ನಮ್ಮ ದೇಶದಲ್ಲಿ ಆರ್ಥಿಕ ಸಮಸ್ಯೆ, ಬಡತನ ಹಾಗೂ ಅಜ್ಞಾನ ವ್ಯಾಪಕವಾಗಿರುವುದರಿಂದ ಅದರೊಂದಿಗೆ ಮೌಲ್ಯಗಳನ್ನೂ ಕಡೆಗಣಿಸುವ ಪರಿಸ್ಥಿತಿ ಬಂದಿದೆ. ವಿಚಾರ, ವಿವೇಕ ಬುದ್ಧಿಯನ್ನು ಬೆಳೆಸುವ, ಜನತೆಯಲ್ಲಿ ಸಾಮಾಜಿಕ ಪ್ರಜ್ಞೆಯನ್ನು ಮೂಡಿಸುವ ಕೆಲಸವಾಗಬೇಕು. ದಾರಿದ್ರ್ಯದ ನೆಪವೊಡ್ಡಿ ಮೌಲ್ಯಗಳನ್ನು ಕಡೆಗಣಿಸಬಾರದು.

ಭಾರತೀಯರಿಗೆ ಏನೂ ಆಕಾಂಕ್ಷೆಗಳೇ ಇಲ್ಲವೇನೋ ಎಂದು ಒಮ್ಮೊಮ್ಮೆ ತೋರುವುದು. ಒಂದು ಗುರಿ, ಆದರ್ಶ, ಉನ್ನತ ಜೀವನದ ಕಲ್ಪನೆಯೇ ಇಲ್ಲ ಎನ್ನುವಂತೆ ಇದೆ ಇಂದಿನ ಪರಿಸ್ಥಿತಿ. ಇದು ಸಾವಿರ ವರ್ಷಗಳ ಕಾಲ ಸತತವಾಗಿ ಸೋಲನ್ನು ಅನುಭವಿಸಿ ಗುಲಾಮರಾಗಿ ಬಾಳಿದ್ದರ ಪರಿಣಾಮವಿರಬಹುದು. ಆದರೆ ಈ ದುರಂತವೆಲ್ಲ ಹೊರಪ್ರಪಂಚದಲ್ಲಿ ನಡೆದದ್ದು ಎಂಬುದನ್ನು ನಾವು ಮರೆತು ಖಿನ್ನರಾಗಿದ್ದೇವೆ. ನಮ್ಮ ಅಂತಃ ಸತ್ಯವನ್ನು ಜಾಗೃತಗೊಳಿಸಿಕೊಂಡು ಎಲ್ಲ ರೀತಿಯಲ್ಲೂ ಪ್ರಗತಿಯನ್ನು ಸಾಧಿಸುವ ನಿಟ್ಟಿನಲ್ಲಿ ಮುನ್ನುಗ್ಗಿ ಕಾರ್ಯೋನ್ಮುಖರಾಗಬೇಕು. ಮತ್ತೆ ಮತ್ತೆ ಸ್ವಾಮಿ ವಿವೇಕಾನಂದರ 'ಪತ್ರಮಾಲೆ'ಯನ್ನು ಓದಿದರೆ ಈ ಧೈರ್ಯ, ಸಾಹಸ ನಮಗೆ ಖಂಡಿತ ದೊರಕುತ್ತದೆ.

